

ಸರ್ವಿಕಲ್ ಸ್ವಾಂದಿಲೋಸಿಸ್ / ಅಸ್ಥಿಸಂಧಿವಾತ / ಆಸ್ತಿಯೊಪ್ಪೊರೋಸಿಸ್/ಯೂರಿಕ್ ಆಸಿಡ್/L4L5 ಗ್ರಾಪ್/ C4 C5 ಗ್ರಾಪ್/ ಡಿಸ್ಟ್ ಬಲ್ಟ್/ಜಾಯಿಂಟ್ ಪ್ರೇನ್ ದೃಷ್ಟಿನಂದಿನ ಆಹಾರ ಕ್ರಮ

ಅನುಸರಿಸಬೇಕಾದ ಆಹಾರ ಕ್ರಮ : ವಶೇಷ ಆಹಾರ ಪದ್ಧತಿ

ನೀರಿನ ನಿಬಂಧ : ಎಡಿಮಾ (ದೇಹದ ಉತ್ತರ) ಇದ್ದರೆ, ಜ್ಯಾಸ್ಟ್ ಗಳಿಂಥ ಆಹಾರದ ದ್ರವಗಳನ್ನು ಒಳಗೊಂಡಂತೆ ಒಟ್ಟು ನೀರಿನ ಸೇವನೆಯನ್ನು ದಿನಕ್ಕೆ 1 ಲೀಟರ್‌ಗೆ ಮಿತಿಗೊಳಿಸಬೇಕು.

ಬೆಳ್ಗಣಿ

ಹಂತ 1 :

ಖಾಲಿ ಹೊಟ್ಟೆಯಲ್ಲಿ, ಕೆಳಗಿನ ಪ್ರತಿ ಪೂರಕಗಳನ್ನು 15 ಮಿಲಿ ಮಿಶ್ರಣ ಮಾಡಿ (ಅಪುಗಳನ್ನು ನೀರಿನಲ್ಲಿ ಬೆರೆಸುವುದರೊಂದಿಗೆ) ಮತ್ತು ಕುಡಿಯಿರಿ.

- ಆಫ್ಲೋಎ ಸಪೋರ್ಟ್ (S2)
- ಕಾಡ್ರಿಯೋ ವ್ಯಾಸ್ಟ್‌ಲರ್ ಸಪೋರ್ಟ್ (S3)
- ಇಮ್ಹ್ಯಾನ್ ಕೇರ್ (S7)

ಹಂತ 2 :

ಪೂರಕಗಳನ್ನು ಸೇವಿಸಿದ ತಕ್ಷಣ, ಕೆಳಗಿನವುಗಳನ್ನು ಅಗಿಯಿರಿ ಮತ್ತು ನುಂಗಿರಿ.

- ಬೆಳ್ಳುಳ್ಳು : 2-3 ಸೆಣ್ಣೆ ತುಂಡುಗಳು
 - ಶುಂಠಿ : ಅಧರ್ ಸೆಂ.ಮೀ ನಷ್ಟು ತುಂಡು.
 - ಮೆಂತ್ಯ ಬೀಜಗಳು : ಅಧರ್ ಟೀ ಚಮಚ (ರಾತ್ರಿ ನೆನೆಸಿದ ಅಧವಾ ಮೊಳಕೆಯೊಡೆದ)
- ಗಮನಿಸಿ : ಇವು ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಶ್ರೀ ಬಯಾಟಿಕ್ ಗಳಾಗಿವೆ.

ಹಂತ 3 :

- 20 ನಿಮಿಷಗಳ ಧ್ಯಾನ ಮತ್ತು 40 ಸೆಟ್ ಪ್ರಾಣಾಯಾಮ (ಲುದಾ:ಭಸ್ತಿಕಾ) ನಂತರ 20 ಸೆಟ್ ಅನುಲೋಮಾ ವಿಲೋಮಾವನ್ನು ಮಾಡಿ.
- 150 ಮಿಲಿ ಬಾಳೆ ದಿಂಡಿನ ರಸವನ್ನು ಕುಡಿಯಿರಿ (ಲಭ್ಯವಿದ್ದರೆ)

ಹಂತ 4 :

ಉಪಹಾರ

1. ಅಗಸೆ ಮಜ್ಜಿಗೆಯನ್ನು ಮೊದಲ ಕೋಸ್ ಆಗಿ ಪ್ರಾರಂಭಿಸಿ-ನೀರು ಸೇರಿಸಿದೆ. (QR ಕೋಡ್ ಅನ್ನು ಸ್ಕ್ಯಾನ್ ಮಾಡಿ)
2. ಹಣ್ಣುಗಳನ್ನು ಎರಡನೇ ಕೋಸ್ ಆಗಿ ಅನುಸರಿಸಿ.
3. ಇನ್ನು ಹಸಿದಿದ್ದರೆ ಡಯಟ್ ಕಾಟ್‌ನಿಂದ ಮೂರನೇ ಕೋಸ್‌ಅನ್ನು ತಿನ್ನಿರಿ. ಹೆಚ್ಚಾಗಿ ಅಗಸೆ ಮಜ್ಜಿಗೆಯು ಸಾಕಷ್ಟು ತೈಪ್ಪಿಯನ್ನು (ಹೊಟ್ಟೆ ತುಂಬಿರುವಂತೆ) ನೀಡುತ್ತದೆ. ಆದ್ದರಿಂದ ಬೆಳಗಿನ ಉಪಹಾರವನ್ನು ಹಸಿದಿರುವಾಗ ಮಾತ್ರ ತಿನ್ನಬೇಕು.
4. ಒಂದು ಟೇಬಲ್ ಸ್ವೀನ್ ಗಾಳಿದಿಂದ ತೆಗೆದ ಕೊಬ್ಬರಿ ಎಣ್ಣೆಯನ್ನು ಸೇವಿಸಿರಿ.



ಮುಧ್ಯಾಹ್ಲಿ

ಹಂತ 1 :

ಉಂಟ :

1. ಉಂಟದ ಮೊದಲು ಒಂದು ಲೋಟ (200 ಮಿಲಿ) ಲೀಜ್ ಮಾಡಿದ ಹಸಿ ತರಕಾರಿ ರಸವನ್ನು ಕುಡಿಯಿರಿ. (ಕೊಲೆಸ್ಟಾಲ್ ಕಡಿಮೆಗೊಳಿಸಿ ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ)
2. ನಿಮ್ಮ ಉಂಟವು ಈ ಕೆಳಕಂಡಂತೆ ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

 - 60%ರಷ್ಟು ತರಕಾರಿಗಳು ಮತ್ತು ಸೊಮ್ಮೆಗಳು, ಬೇಳೆಕಾಳುಗಳು ಅಥವಾ ಇತರೆ ತರಕಾರಿಗಳೊಂದಿಗೆ ಬೇಯಿಸಿರಬೇಕು
 - 25% ಧಾನ್ಯಗಳು (ಗೋಧಿ, ಜೋಳ ಅಥವಾ ಅಕ್ಕಿ) (ತಯಾರಿಕೆಯ ಸಮಯದಲ್ಲಿ ಗಂಜಿಯನ್ನು ತೆಗೆದು ಹಾಕಬೇಕು)
 - 15% ಮೀನು, ಕೋಳಿ ಅಥವಾ ಅಣಬೆಗಳು.

3. ಉಂಟದ ನಂತರ 150 ಮಿಲಿ ಬಾಳೆದಿಂಡಿನ ರಸವನ್ನು ಸೇವಿಸಿ-ಲಭ್ಯವಿದ್ದಲ್ಲಿ. (ಕೊಲೆಸ್ಟಾಲ್ ಕಡಿಮೆಗೊಳಿಸಿ ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ)
4. ಹೆಚ್ಚು ಒಂದು ಹಣ್ಣುಗಳು ಮತ್ತು ತೆಂಗಿನಕಾಯಿಯನ್ನು ತೆಗೆದುಕೊಳ್ಳಿ.

ಸಂಜೆ

ಹಂತ 1 :

ಒಂದು ಗ್ಲೂಸ್ ಅಗಸೆ ಮಜ್ಜಿಗೆಯನ್ನು ಕುಡಿಯಿರಿ.

ರಾಶಿ

ಹಂತ 1 :

ಉಂಟದ ಮೊದಲು, ಖಾಲಿ ಹೊಟ್ಟೆಯಲ್ಲಿ, ಕೆಳಗಿನ ಪ್ರತಿ ಪೂರಕಗಳನ್ನು 15 ಮಿಲಿ ಮೀಶ್ರಣ ಮಾಡಿ (ಅವುಗಳನ್ನು ನೀರಿನಲ್ಲಿ ಬೆರೆಸುವುದರೊಂದಿಗೆ) ಮತ್ತು ಕುಡಿಯಿರಿ.

- ಆಫ್ಸೋಂ ಸಪ್ಮೋಂಟ್ (S2)
- ಕಾಡೆಯೋ ವ್ಯಾಸ್ಕುಲರ್ ಸಪ್ಮೋಂಟ್ (S3)
- ಇಮ್ಯೂನ್ ಕೇರ್ (S7)

ಹಂತ 2 :

ಭೋಜನ :

1. ಒಂದು ಲೋಟ (200 ಮಿಲಿ) ಲೀಜ್ ಮಾಡಿದ ಹಸಿ ತರಕಾರಿ ರಸವನ್ನು ಕುಡಿಯಿರಿ.
2. ನಿಮ್ಮ ಉಂಟವು ಈ ಕೆಳಕಂಡಂತೆ ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

 - 60%ರಷ್ಟು ತರಕಾರಿಗಳು ಮತ್ತು ಸೊಮ್ಮೆಗಳು, ಬೇಳೆಕಾಳುಗಳು ಅಥವಾ ಇತರೆ ತರಕಾರಿಗಳೊಂದಿಗೆ ಬೇಯಿಸಿರಬೇಕು
 - 25% ಧಾನ್ಯಗಳು (ಗೋಧಿ, ಜೋಳ ಅಥವಾ ಅಕ್ಕಿ) (ತಯಾರಿಕೆಯ ಸಮಯದಲ್ಲಿ ಗಂಜಿಯನ್ನು ತೆಗೆದು ಹಾಕಬೇಕು)
 - 15% ಮೀನು, ಕೋಳಿ ಅಥವಾ ಅಣಬೆಗಳು.

3. ಭೋಜನದ ನಂತರ ಒಂದು ಟೇಬಲ್ ಸ್ವೋನ್ ಗಾಣದಿಂದ ತೆಗೆದ ಕೊಬ್ಬರಿ ಎಣ್ಣೆಯನ್ನು ಸೇವಿಸಿರಿ.

ಗಮನಿಸಿ : ಗ್ಲೂಸ್ ಸಪ್ಮೋಂಟ್ ಸಂಭವಿಸಿದಲ್ಲಿ ಅಲೋಪತಿ ಜೈವಧಿಗಳನ್ನು ತಪ್ಪಿಸಿ, ಅವು ಕರುಳಿನ ಮೂಕ ಜೀವಿಗಳಿಗೆ ಹಾನಿ ಮಾಡುತ್ತದೆ. ಗ್ಲೂಸ್ ಸಪ್ಮೋಂಟ್ ಸಪ್ಲಿಮೆಂಟ್ ಇದನ್ನು ನಿರ್ವಹಿಸುತ್ತದೆ.

ಹೆಚ್ಚಿನ ಮಾಹಿತಿ :

1. ತಪ್ಪಿಸಬೇಕಾದ ಜೀವಧರಗಳು : ತ್ವರಿತ ಚೇತರಿಕೆಗಾಗಿ ತಪ್ಪಿಸಬೇಕಾದ ಜೀವಧಿಗಳ ಪಟ್ಟಿಯನ್ನು ಒದಗಿಸಲಾಗಿದೆ. ವಿವರಗಳಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



2. ಟ್ಯಾಪರಿಂಗ್ ಜೀವಧಿ : ಮಧುಮೇಹ, ಬಿಪಿ ಮತ್ತು ಧೃರಾಯ್ ಜೀವಧಿಗಳಾಗಿದ್ದ ವೈಧ್ಯರ ಮಾರ್ಗದರ್ಶನದಲ್ಲಿ ಕಡಿಮೆಗೊಳಿಸಿರಿ. ಮಾರ್ಗದರ್ಶನಕ್ಕಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



3. ಆರೋಗ್ಯ ಪ್ರಯೋಜನಗಳು : ಈ ಪ್ರೋಟೋಕಾಲ್ ಬಿಪಿ, ಮಧುಮೇಹ, ಹೃದ್ರೋಗಗಳು, ನರವೈಜ್ಞಾನಿಕ ಅಸ್ವಸ್ಥಿತೆಗಳು, ಡಯಾಬಿಟಿಸ್ ನ್ಯಾರೋಪತಿ, ಡಯಾಬಿಟಿಸ್ ರೆಟಿನೋಪತಿ, ಲಿವರ್ ಸಿರೋಸಿಸ್, ಫ್ಯಾಟ್ ಲಿವರ್, ಪ್ರೋಟ್ರಿಯಾಟ್ರಿಟಿಸ್ ಮತ್ತು ಮುಂತಾದವರ್ಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.



4. ತಪ್ಪಿಸಬೇಕಾದ ಆಹಾರಗಳು : ಹಾನಿಕಾರಕ ಆಹಾರಗಳ ವಿವರವಾದ ಪಟ್ಟಿಯನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.

5. ಸೇವಿಸಬೇಕಾದ ಆಹಾರಗಳು : ಜೀವಧಿಯಾಗಿ ಕಾರ್ಯನಿರ್ವಹಿಸುವ ಆಹಾರಗಳಿಗೆ ಪ್ರೋಟೋಕಾಲ್ ಅನ್ನು ಅನುಸರಿಸಿ. ಸಂಪೂರ್ಣ ಪಟ್ಟಿಗಾಗಿ QR ಕೋಡ್‌ಅನ್ನು ಸ್ಕೋನ್ ಮಾಡಿ.



6. ಪಾಕವಿಧಾನಗಳು :

- ಬಾಳೆ ದಿಂಡಿನ ರಸ
 - ಹಸಿ ತರಕಾರಿ ರಸ
- ಪಾಕವಿಧಾನಗಳನ್ನು ತಿಳಿಯಲು QR ಕೋಡ್‌ಅನ್ನು ಸ್ಕೋನ್ ಮಾಡಿ.



ಹೆಚ್ಚಿನ ವಿವರಗಳಿಗಾಗಿ:

- ಸಂಶೋಧನಾ ಲೇಖನಗಳು, ಪ್ರಶಸ್ತಿಗಳು, ಸರ್ಕಾರದಿಂದ ಪಡೆದಿರುವ ಮಾನ್ಯತೆ, ಕಾಶಾನೆಗಳ ವಿವರ, ಡಯಟ್ ಮಸ್ತಕ ಮುಂತಾದ ವಿವರಗಳನ್ನು QR ಕೋಡ್‌ಅನ್ನು ಸ್ಕೋನ್ ಮಾಡುವ ಮೂಲಕ ಅನ್ವಯಿಸಿ.

